

ಅಧ್ಯಯಕ್ತ ದೇವರಿಂದ ಹೋರೆಯುವ ಪರಿಣಾರ

(11:1-7)

ನಂಜಕೆಯ ಕುಲತಾಗಿ ನಾವು ತಿಳಿಯಬೇಕೆಂದು, ಇಜ್ಞಾಯ 11ನೇ ಅಧ್ಯಾಯವನ್ನು ಬರೆದಿರುವದಿಲ್ಲ, ಅದರೆ ಮೂಲ ಓದುಗರು ನಂಜಕೆಯ ಕೊರತೆಯನ್ನು ಹೊಂದಿದ್ದರು. ಅವರು ಅಧ್ಯಯಗೇಂದಂತು ಕಿಂಜಲಯವ ಸ್ಥಿತಿಯಲ್ಲಿದ್ದರು. ಅವರಿಗೆ ನಂಜಕೆಯ ಅಗತ್ಯಬಿತ್ತು (ಸೊಳಿದಿ 10:38). ಈಯಿಂದ ಅವರು “ದೇವರ ಮೀಲೆ ನಂಜಕೆ ಇಟ್ಟರುವದಲಿಂದಲೇ, ಈ ನಂತಂತವು ಉಂಬಾಯಿತು ಎಂದು ತಿಳಿದಿರಬಹುದು!” ಅಧ್ಯಲಿಂದ, (ಮತ್ತು) ಶೈಲಿತನಾದ ಬರಹಗಾರನು “ನಂಜಕೆಯ” ಕುಲತಾಗಿ 11ನೇ ಅಧ್ಯಾಯವನ್ನು ಬರೆದಿರುವನು.

ಇಜ್ಞಾಯ 11ರಲ್ಲಿ, “ಅಧ್ಯಯಕ್ತ ದೇವರು ನಿಳಡಿರುವ ಹಲಿಹಾರವನ್ನು” ಕಾಣತ್ತೇವೆ. ನಂಜಕೆಯ ವಿವರಣೆಯಿಂದ ಅಧ್ಯಾಯವು ಆರಂಭವಾಗುತ್ತದೆ. ಅದು ಅನೇಕ ಸತ್ಯಾಂಶಗಳನ್ನು ಒಳಗೊಂಡಿರುತ್ತದೆ. ಅದರೆ, ಇಲ್ಲ “ಅಗೇಜರವಾದ” ಒಂದು ಸಂಗತಿಯನ್ನೇ ಗಮನಿಸುತ್ತಾಣ. ಲೋಕದ ನಂತರವಿರುವ ಸಂಗತಿಗಳನ್ನು ನೊಳಿಸುತ್ತೇವೆ ಎಂದು ಇತರೆ ವಾಕ್ಯಗಳ ಸಹ ತಿಳಿಸುತ್ತದೆ (ರೋಮಾತ್ತರ 1:20; 8:24, 25; 15:21). ಇಜ್ಞಾಯ 11ರಲ್ಲಿ ಅಗೇಜರವಾದ ಸಂಗತಿಗಳನ್ನು ನೊಳಿಸಲು (ಪಜನಗಳ 1, 3, 7, 9, 10, 13, 27), ನೊಳಿಸಲು ನಾಮಮೃತದ ಅಗತ್ಯಬಿದೆ ...

- ಅತ್ಯೀಕ ಸಂಗತಿಗಳ ಸತ್ಯಾಂಶವನ್ನು ಗಮನಿಸುವದು, ಧೈಹೀಕ ವಿಜಾರಣಗಿಂತ ತ್ರೈಮುಖವಾಗಿರುತ್ತದೆ.
- ದೇವರಿಂದ ಶೈಲಿತವಾದ ಘಟನೆಗಳನ್ನು ನೊಳಿಸಿ, ಹಾತಗಳನ್ನು ಕಲಯಿಸಿತು.
- ದೇವರ ವಾಗ್ದಾನಗಳು ತಡವಾಗಿ ನೆರವೇರುವದಾದರೂ, ಅದನ್ನು ದೃಷ್ಟಿನ ಬೇಕಾಗುತ್ತದೆ.

ಎಲ್ಲವನ್ನು ತಿಳಿದಿರುವ, ದೇವರು ಸುಳ್ಳಗಾರನಾಗಿದೆ ಇರುವದಲಿಂದ, ಅಗೇಜರವಾದ ಸಂಗತಿಗಳನ್ನು ಶೈಲಿತವಾದ ವಾಕ್ಯದ ಆಧಾರದಿಂದ ಗಮನಿಸಬೇಕು!

ನಕ್ಯಾಡ ನಂಜಕೆಯ ವಿವರಗಳ (11:1-3, 6)

ಭರಪನ ಖಾನ ನಮ್ಮೆ (11:1-3)

ವಜನ 1ರ “ಭರಪನ” ಎಂದರೆ, *hypostasis*, ಎಂಬ ಗ್ರೀಕ್ ಜೀಳಿಡಿ ಹೆಚ್ “ದೃಢ ವಾಗಿ ನಿಲ್ಲುವದು” ಕಷ್ಟದ ನಷ್ಟಯಾದಲ್ಲಿ ದೃಢವಾಗಿ ನಿಲ್ಲುವದು ಎಂಬ ಅರ್ಥ.¹ “ನಿಣಣಯ” ಅಂದರೆ “ನಾಕ್ಕಿ” ಎಂದಿರುತ್ತದೆ (ಸೊಳಿದಿ KJV) ನಾಯಾಲಾಲಯದಲ್ಲಿ ಈ ಹೇಳಣಿಯನ್ನು ನಿಂಡಿದ್ದಾಗಿದೆ. ಸತ್ಯವೇದದ ನಂಜಕೆಯು ಒಬ್ಬನು ಉತ್ಸಾಹಿಸಿದ ಸರಕಾಗಿರುವದಿಲ್ಲ. ನಾಕ್ಕಿಧಾರಗಳಲ್ಲಿದೆ ನಂಬುವದೂ ಅಲ್ಲ. ನಾಕ್ಕಿಯಾಧಾರದಿಂದ ಉಂಬಾನುವ ಮನವಲಕೆಯಾಗಿದೆ. ಅದು ದೇವರು ನಿಂಡಿದೆ ನಾಕ್ಕಿಗೆ ಆಧಾರವಾಗಿದೆ.

ವಜನ 2ರಲ್ಲಿ, “ನಮ್ಮ ಶೂರ್ವಿಕರ್ಯ” ನಂಜಕೆಯಿಂದ ವರಾಗಿದ್ದಲಿಂದಲೇ ಒಳ್ಳಿ ಹೆನರನ್ನು

ಹೊಂದಿದ್ದರು ಎಂದಿದೆ. ಇದು ಈ ಪಾಠದ ತ್ರಮುವ ಅಂಶವಾಗಿದೆ. “ಒಳ್ಳೆ ಹೆನ್ನರು ಹಡೆದರು” ಎಂಬುದನ್ನು ರೀಲ್ಕೆನ್‌ನಲ್ಲ “ಸಂಹಾದಿಸಿದರು” ಎಂದಿದೆ. (Martureo) “ನಾಜ್ಞಿಯನ್ನು ಹಡೆದರು” ವಜನ 4ರ ಪ್ರತಾರ ದೇವರ ನಾಜ್ಞಿಯ ಸಿಬಿತ್ತೆ ಜನರು ಒಳ್ಳೆ ಹೆನ್ನರನ್ನು ಹಡೆದರು ಎಂಬುದಾಗಿದೆ. ಅವರು ಯಥಾರ್ಥವಾದ ನಂಜಕೆಯನ್ನು ತೋಲಿದ್ದಲಿಂದ, ಪ್ರತಿಷ್ಠಿತ ಹೊಂದಿದ್ದರು. ದೇವರನ್ನು ಮೆಚ್ಚಿಸುವ ಸಲುವಾಗಿ ಇಜಿಯ ಓದುಗಳಿಗೂ ಹಾಗೂ ನಮಗೂ ಅ ವಿಧವಾದ ನಂಜಕೆಯ ಅಗತ್ಯವಿದೆ.

ವಜನ 3ರಲ್ಲ, ಕಟ್ಟಿಗೆ ಕಾಣದಪ್ರಗಳ ಕುಲತು ತಿಜನಲಾಗಿದೆ. ಹಳೆ ಒಡಂಬಡಿಕೆಯ ತ್ರಮುವ ವೃತ್ತಿಗಳ ಕುಲತಾಗಿ ಅಧ್ಯಾತ್ಮ 11ರಲ್ಲ ತಿಜನಲಾಗಿದೆ. ಅದಿಕಾಂಡ 1:1 ಶ್ಲಿಂತಲೂ, ಬೇರೆ ಯಾವ ಸ್ಥಳದಿಂದ ನಾವು ಆರಂಭಿಸೋಣ? ದೇವರ ಘಾತಿನಂತೆ ಲೋಕವು ಸೃಷ್ಟಿಗೇಂಂಡಿತು (ಅದಿಕಾಂಡ 1; ಕೀರ್ತನೆ 33:6). ಇದನ್ನು ನಾವು ಹೇಗೆ ಅಲಯುತ್ತೇವೆ? ಅತನು ನಮಗೆ ಹೇಳಿರುವದಲಿಂದ ತಿಜಯುತ್ತೇವೆ. ಅದನ್ನು ನಂಜಕೆಯಿಂದ ಅಂದರೆ, ಅತನ ಮಾತುಗಳನ್ನು ನಂಬುವದಲಿಂದ ಅಲಯುತ್ತೇವೆ.

ಅಂದರೆ ಅಗತ್ಯತ್ವೇ ಹಾಗೂ ನಂಜ ಮು (11:6)

ವಜನ 6ರಲ್ಲ ನಂಜಕೆಯ ಅಗತ್ಯತ್ವೇಯನ್ನು ತಿಜನಲಾಗಿದೆ (ಅನಾಧ್ಯ ಹಾಗೂ ಅಗತ್ಯ ಎಂಬ ಹಡಗಳನ್ನು ಗಮನಿಸಿಲ). ನಿಜ ನಂಜಕೆಯ ಬಗ್ಗೆ ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಷ್ಠಿತ ವನ್ನು ಹುಡುಕುತ್ತಾನೆ (ಪ್ರತಿಗೆ ದೇವರು). ಹುಡುಕುವವರು ಎಂಬ ಹದವನ್ನು ಸಿಲರ್ಕ್‌ನಿಸಬೇಕಿಲ, KJV ಯಲ್ಲ “ಹಲಿಶುಮದಿಂದ ಹುಡುಕುವವರು” ಎಂದಿದೆ. ನಾವು ಅತನಿಗಾಗಿ ಹುಡುಕಬೇಕು, ನಾವು ಅತನ ಜಿತ್ತವನ್ನು ನೆರವೇಲನಬೇಕು ಎಂದು ದೇವರು ಬಯಸುತ್ತಾನೆ. ಅಧ್ಯಾತ್ಮದ ತ್ರಮುವ ಪ್ರಸ್ತಾಪಕ್ಕೆ ಈ ಅಂಶವು ನಾಂದಿಯಾಗಿದೆ.

ನರ್ತಾವಾದ ನಂಜಕೆಯ ಪ್ರದರ್ಶನ (11:4, 5, 7)

ನಾಲ್ಕು ಅಂಶಗಳು

ಹಳೆ ಒಡಂಬಡಿಕೆಯಲ್ಲಿನ ಜನರ ನಂಜಕೆಯ ನಿದರ್ಶನಗಳನ್ನು ಈ ಅಧ್ಯಾತ್ಮದಲ್ಲಿ ನೀಡಲಾಗಿದೆ. ನಿದರ್ಶನದ ಬಿವರಣೆಗಳಲ್ಲ ಬಿಜನ್ತುತೆ ಇದ್ದರೂ, ನಾಲ್ಕು ಮುಖ್ಯಾಂಶಗಳನ್ನು ತಿಜನಲಾಗಿದೆ. (1) ಇಲ್ಲ ದೇವರೇ ಮಾತನಾಡಿರುವನು. ದೇವರ ಮಾತುಗಳು ಅಗಮ್ಯವಾಗಿದ್ದರೂ, ಅಪುಗಳನ್ನು ಅತನು ನೆರವೇಲಸಿದನು. (2) ದೇವರ ಮಾತನ್ನು ಕೇಳಿದೆವನು, ಆ ಮಾತನ್ನು ನಂಬಿ, ಅತನಲ್ಲ ಭರವಂಬಿಟ್ಟನು. (3) ಹಲಿಜಾಮವನ್ನು ಗಮನಿಸದೆ, ದೇವರು ಹೇಳಿದ್ದನ್ನು ನಂಜಕೆಯಿಂದ ಪೂಡಿದನು, ತನ್ನ ಜೀವಿತವನ್ನು ದೇವಲಿಗೆ ನಮಹಿಂಸಿದನು. (4) ಅವನು ದೇವರನ್ನು ಮೆಚ್ಚಿಸಿದ್ದಲಿಂದ, ದೇವರ ಅಶೀವಾದದವನ್ನು ಹಡೆದನು.

ಅ ಪ್ರಸ್ತಾಪಗಳಾಗಿ ಮೂರು ಲುಡಾಕರಣಗಳು

ಆ ನಾಲ್ಕು ಪ್ರಸ್ತಾಪಗಳನ್ನು, ಹೊಡಲು ಮೂರು ಉದಾಹರಣೆಗಳಿಂದ ಬಿವಲನುವೇನು. ವಜನ 4ರಲ್ಲ, ಹೇಬೇಲನ ಕುಲತು ಹೇಳಲಾಗಿದೆ (ಅದಿಕಾಂಡ 4:2-5). (1) ಕಾಯಿನ ಹಾಗೂ ಹೇಬೇಲರು ಏನು ಮಾಡಬೇಕೆಂದು ದೇವರು ತಿಜಿದನು. (2) ಹೇಬೇಲನು ದೇವರನ್ನು ನಂಜಿದನು: ಕಾಯಿನನು ನಂಬಿಲ್ಲ, (3) ಕಾಯಿನನು ಅಭಿಧೇಯನಾದರೆ, ಹೇಬೇಲನು ಬಿಧೇಯನಾದನು (ಅದಿಕಾಂಡ 4:7 ಮತ್ತು 1 ಯೋಹಾನ 3:12). (4) ಹೇಬೇಲನು ದೇವರಿಗೆ ಬಿಧೇಯನಾದ್ದಲಿಂದ, ದೇವರು ಅವನನ್ನು ಮೆಚ್ಚಿದನು (11:39; ಗಮನಿಸಿ

ముత్తాయి 23:35).

పజన 5రల్ల, కనోఇకన లూదాకరణీయాడే (ఆదికాండ 5:21-24). (1) దేవరు కనోఇకనొందిగి మాతాడిదను (ఇబ్రాయ 1:1, 2రల్ల కేళదంతే). (2) అవను దేవరన్ను నంజిదను: అవను “నంజకైయింద” నడేదను. (3) అవను దేవలో బిధేయినాదను: అవను నంజకైయింద “నడేదను.” నడేయుప్రదు ఎంబుదు జీవన శ్యేఅయిన్న నూజినుత్తేడే. అవను 350 పణగళ కాల “దేవ-రోందిగే-నడేదను.” (4) దేవరు అవనన్ను మేజీదను. సెత్తుజూయింట⁶ (LXX) న ఆదికాండ 5:24ర వాక్యపన్ను “కనోఇకను దేవరన్ను మేజీసీదను” ఎందు అనువాదిసిదే. నంతరదళ్ల ఎఱేయను హరలోఇకక్కే ఏల హోఇనువంతే, అవను నక హరలోఇకక్కే ఏల హోఇదను.

మూరనేయ లూదాకరణీ, నోఇఖ (పజన 7; ఆదికాండ 6-9). (1) దేవరు నోఇఖనొందిగి మాతాడిదను. దేవలంద అవసిగే ఎజ్జలికే లుంబాయితు. నూరాయ పణగళ నంతర నంబినాల్చు ప్రవాహద బిజారవన్ను అవను అలతను. (2) నోఇ దేవరన్ను నంజిదను. “అదు నక నంజకైయిందలే ...” నోఇను దేవలంద ఎజ్జలికైయ నందేశపన్ను కేళదను. దేవరు హేళద్దన్నే, అవను మాడిదను! (3) వ్యేయుక్కిక నష్ట లుంబాదరూ, అవను దేవలగే బిధేయినాదను. (4) దేవరు అవనన్ను మేజీదను. అవన తుమంబచ్చ రక్షణీయాయితు. నంజకైయిందలే సిఱియ తుత్తనాదను (11:7). సిఱివంతర భలవన్ను హోందిదను.

ముత్తాయి

సిఱ్పు ఎందాదరు అధ్యేయిగొళ్ళువాగా, “దేవరు సిఱడువ హలకారవన్ను నెనపు మాడికొళ్లిల.” (1) దేవరు హేళువదన్ను కేళల. సిమ్మ స్వేచ్ఛదవన్ను ఓదిల. వాక్యద బోఇధనే కాగూ తుసంగచన్ను అలసిల. (2) దేవరన్ను నంజల చాక్యదళ దేవరు తెజసిరువ హేళకైయల్ల భరవనచిడిల. సిమ్మ ఆక్షచన్ను ఆతన క్యోగళగే అఫింసిల! (3) హలణాచుచేసే ఇరల, అతన మాతిగే బిధేయిరాగిల. కింజలయబేడిల. (4) సిఱ్పు భరవసదింద బిధేయిరాదరే, దేవరు సిమ్మన్ను చెబ్బుత్తునే, ప్రతిఫలక్కే షాత్ర రాగుబిల!

అధ్యేయిక్కే ఇదు నరళవాద హలకారవిరబముదు, ఆదరే ఇబ్రాయ 11రల్ల నాచి రాయ పణగళ కింద తుజలాతవాగిద్ద సిదశనగళన్ను సిలడలాగిదే. అదు ఇందిగూ కాయిగగతవాగుత్తేడే. శిలుబేయింద తెంబే ఇరువ నాచుగళ నక, ముందిన 2,000 నాచిర పణగళగే అగక్కుబిరువ సిదశనవన్ను సిలడబముదాగిదే.

టిప్పణి

⁶W. E. Vine, Merrill F. Unger, and William White, Jr., *Vine's Complete Expository Dictionary of Old and New Testament Words* (Nashville: Thomas Nelson Publishers, 1985), 120-21.